

Ref :: SD:109/110/11/12::2025-26 31.05.2025

The Vice President
BSE Ltd.
Listing Department
Phiroze Jeejeebhoy Towers
Dalal Street
Mumbai - 400 001
Scrip Code: 532483

The Vice President
Listing Department
National Stock Exchange of India Ltd
Exchange Plaza
Bandra-Kurla Complex, Bandra [E]
Mumbai - 400 051
Scrip Code: CANBK

Dear Sir/Madam,

Sub: 23rd Annual General Meeting (AGM)- Newspapers Publication.

Ref: 1. SD:99/100/11/12::2025-26 dated 30.05.2025 & 2. SD:101/102/11/12::2025-26 dated 30.05.2025.

With reference to 23rd Annual General Meeting (AGM) of the Bank scheduled to be held on Thursday, the 26th June, 2025 at 11:00 A.M. (IST) through Video Conference (VC)/Other Audio Visual Means (OAVM) facility in compliance with the applicable provisions of the SEBI (Listing Obligations and Disclosure Requirements) Regulations, 2015, we hereby enclose the copies of Newspaper Publications (Clippings) in respect of Notice for 23rd Annual General Meeting (AGM) published in Financial Express (English), Vijay Karnataka (Kannada) and Jan Satta (Hindi) on 31.05.2025.

This is for your information and records.

Yours faithfully,

SANTOSH KUMAR BARIK COMPANY SECRETARY **FINANCIAL EXPRESS**

PROPORTION OF WOMEN RISES TO 30% IN FIRST QUARTER

UPI leads surge in online banking usage by rural women: Survey

SIDDHARTH UPASANI New Delhi, May 30

THE PROPORTION OF women in rural areas who could perform online banking transactions surged to 30% in the first quarter of 2025, much higher than 17.1% in 2022-23, a new survey by the statistics ministry shows.

According to the results of the ministry of statistics and programme implementation's 'Comprehensive Modular Survey: Telecom, 2025', released on Friday, there has been a marked increase in the number of Indians in rural areas engaging in online banking, with the rise being particularly noteworthy among young women.

According to the survey's results, 51.4% of women in rural areas in the 15-24 years age group reported they could perform online banking transactions, more than double the 19.6% in 2022-23, as per the ministry's comprehensive annual modular survey for 2022-23 (July-June), released in

GAINING TRACTION

■ The proportion of women in rural areas surged to 30% in Q1 of 2025, much higher than **17.1%** in 2022-23

51.4% women in rural areas could perform online banking transactions, more than double the **19.6%** in 2022-23

October 2024. To be sure, a

higher proportion of rural men,

too, said they could do online

banking, with the figure for

those in the 15-24 year bracket

rising to 73.3% from 40.2% in

2022-23. The statistics ministry

did not test or check the skills

reported by the respondents

In urban areas, where online

banking penetration levels were

higher to begin with, the increase

was of a smaller magnitude, with

62.4% of respondents aged 15

years and above saying they

engaged in online banking, up

while conducting the survey.



■ Higher proportion of rural men, too, said they could do online banking, a rise to **73.3%** from **40.2%**

from 50.6% in 2022-23. At the

all-India level, 48.9 per cent of

persons aged 15 years and above

said they could conduct online

banking transactions, up from

round of the National Sample

Survey (NSS), was conducted in

the first three months of 2025

and covered the entire country

except for some villages in the

Andaman and Nicobar Islands.

The total number of house-

holds surveyed was 34,950 —

19,071 in rural areas and

15,879 in urban areas — while

The survey, part of the 80th

37.8% in 2022-23.

centres, reported a smaller rise with **62.4%** respondents saying they engaged in online banking, up from 50.6%

the total number of persons contacted was 1.42 lakh, with 82,573 in rural areas and

59,492 in urban areas.

The increased adoption of online banking, especially in rural areas, will be a boost to the government and the RBI, with the authorities having pushed heavily on financial inclusion over the last couple of decades. In its annual report for 2024-25 (April-March) released on Thursday, the RBI said it will conduct a survey on the usage of digital payments in the current fiscal. Findings from the survey

will be used to further enhance financial inclusion and make payment systems more effective, the central bank said.

Unified Payments Interface (UPI) was the clear leader when it came to the channel through which Indians conduct online banking, with 86.7% of those in rural areas and 74.4% in urban areas using only UPI for the same.

The statistics ministry also sought responses on households'online purchases, specifically for goods. As per the survey, 24.5% of Indian households bought something online in the previous 30 days, with the figure being 16% for rural households and 39.4% for urban.

Among urban households that did make online purchases in the prior month, 52.4% bought both food and non-food items, while 37.6% bought only non-food goods. In rural areas, the purchase of non-food items was more prevalent, with 75.7% of respondents buying only these.

Modi lays foundation for ₹47,600-cr projects in UP

PRESS TRUST OF INDIA Kanpur, May 30

PRIME MINISTER NARENDRA Modi on Friday inaugurated and

laid the foundation stone for 15 mega development projects worth over ₹47,600 crore in Kanpur.

Modi inaugurated the new underground section of the Kanpur metro rail project worth over₹2,120 crore from Chunnigani to Kanpur Central. This section includes five new underground stations — Chunniganj, Bada Chauraha, Naveen Market, Nayaganj and Kanpur Central.

It will include 14 planned stations with five new underground stations integrating key citylandmarks and commercial hubs into the metro network.



Prime Minister Narendra Modi inaugurated 15 mega projects

Additionally, he also inaugurated road widening and strengtheningwork of GTRoad. With this extension, important city landmarks such as Lal Imli, Z Square Mall, Green Park Stadium, Parade Ground, Book Market and Somdutt Plaza will be directly connected via metro. Currently, nine stations are operational from IIT Kanpur to Motijheel. The new section will make metro travel in the city more convenient, faster and

safer, according to a statement. The PM laid the foundation stone and inaugurated multiple development projects aimed at boosting the region's infrastruc-

ture and connectivity. In order to boost power gen-

eration capacity in the region multiple projects will be undertaken. Modi laid the founda tion stone of a 220 kV substation in Sector 28 at Yamuna Expressway Industrial Development Authority (YEIDA), Gautam Buddh Nagar to meet the growing energy demands of the region.

Govt to regulate online walkie-talkie sales

FE BUREAU New Delhi, May 30

THE CENTRAL CONSUMER Protection Authority (CCPA) on Friday notified comprehensive guidelines to curb the illegal listing and sale of radios and wireless devices, including walkie-talkies, on e-commerce platforms. "It was observed that walkie-

talkies were being sold on ecommerce platforms without mandatory and clear disclosures regarding the requirement of a wireless operating licence or compliance with applicable laws," according to an official

curbing the unauthorised sale of wireless devices that may pose a risk to consumer safety, mislead consumers regarding their legal position and interfere with critical communication networks, including those used by law enforcement and emergency services, the official note said. The guidelines were pre-

pared after extensive inter-ministerial consultations with the department of telecommunications (DoT) and the ministry of home affairs (MHA). The stipulations mandate that only walkie-talkie authorised





of wireless devices

devices, operating on permitted frequencies, are listed for sale on online platforms. Additionally, the product listings should specify frequency ranges and other technical parameters, besides including the proof of regulatory approval.

According to the Guidelines for the Prevention and Regulation of Illegal Listing and Sale of Radio Equipment, (including walkie-Talkies on E-Commerce Platforms), 2025, penalties will be levied on the ecommerce platforms that fail to adhere to these guidelines.

Earlier, CCPA had issued 13 notices against 16,970 products listed on digital platforms, prohibiting them from listing and selling walkie-talkies on ecommerce platforms without proper frequency disclosure, licencing information, or equipment type approval, thereby, constituting a violation as per the Consumer Protection Act (CPA), 2019.

India is no longer just a middle-class market: FM



Sitharaman

MANU KAUSHIK New Delhi, May 30

INDIA IS NO longer just a large market for other countries to sell their goods, but also a market from where innovations are coming up, finance minister Nirmala Sitharaman said on Friday.

India is sustaining its growth as the fastest growing economy for the fourth consecutive year, thanks to the work of small, medium, and large industries, Sitharaman at the LPS IIM Lucknow National Leadership Awards on Friday. "During the fourth quarter

(of FY25), everyone would tell us that the Indian industry is not investing and capacities are not widening, so what would happen. I am glad that India's industry, especially the manufacturing activity, has been good during the fourth quarter," she said. Earlier in the day, the official data showed fourth quarter growth at 7.4%, higher than analyst expectations, For the entire FY25, the GDP numbers was 6.5%, a four-year low. She also emphasised the

need for India to invest in science and technological research. "Today, we are able to better predict monsoon rains. This time, I was happy to see more granular pictures coming about in the meteorological department. Early monsoon arrival has augured a lot of optimism," FM said. "PM looks at futuristic sciences as well, and wants to invest in all of them. That's why even in 2021-22 budget, we had come up with a quantum mission," she said.

DELHI DEVELOPMENT AUTHORITY

EOI for Operation and Maintenance of Sports Complex Centre at Dwarka Sector 8, 19, 23 New Delhi

The Delhi Development Authority (DDA) invites expression of interest for operation and maintenance of Sports Complex at Dwarka Sector 8, 19, 23, New Delhi.

The development control norms will be as per MPD 2021 and Unified Building By-Laws 2016.

Interested entities are requested to submit their response to this Eol via an email to commrsprts@dda.org.in or kk.lakshman@ias.gov.in by 04:00 PM of 14.06.2025 along with their corporate profile & key financial numbers (like gross revenues, PAT and net worth) for the last 3 years.

DDA will hold a stakeholder consultation on 09.06.2025 at 11:00 AM

EOI can be accessed at: https://dda.gov.in/tenders **Key Site Details:**

Land Area

23.31 Acre (Sec-8, Dwarka)

19.18 Acre (Sec-19, Dwarka)

17.52 Acre (Sec-23, Dwarka)

Site Coordinates 28°34'33.2"N, 77°04'22.6"E

(Sec-8, Dwarka)

28°35'00.3"N, 77°02'44.8"E (Sec-19, Dwarka)

28°33'25.8"N, 77°03'02.3"E (Sec-23, Dwarka)

Schedule of the Eol

Activity Description	Timeline
Publication of Eol Document	31.05.2025
Start date for downloading of Eol Document	31.05.2025
Date and time of Stakeholders Consultation (Physical/Online/ Hybrid mode)	11 :00 AM of 09.06.2025
Last date for submission of queries	04:00 PM of 14.06.2025
Publication of responses to queries	05:00 PM of 16.06.2025

For site visits please contact:

For Dwarka Sector - 8, Brig. OP Yadav, (Secretary) +91 84938 98662. For Dwarka Sector - 19, Air Cmde. Sanjay Aneja, (Secretary) +91 97640 04180. For Dwarka Sector - 23, Col. Anuj Chaturvedi, + 91 98682 06943. For gueries, contact: Shri Gian Chand Sharma, Director (Sports), DDA on 011-24692328.

सिंडिकेट Syndicate

केनरा बैंक Canara Bank 🗘

(A GOVERNMENT OF INDIA UNDERTAKING)

H.O., 112, J. C. ROAD, BENGALURU-560 002 www.canarabank.com

NOTICE OF 23rd ANNUAL GENERAL MEETING THROUGH VC/OAVM Notice is hereby given that the Twenty Third Annual General Meeting of the Shareholders

of Canara Bank will be held on Thursday, the 26th June, 2025 at 11:00 A.M. (IST) through Video Conferencing (VC) / Other Audio Visual Means (OAVM) in compliance with various Circulars issued by Ministry of Corporate Affairs (MCA) from time to time, to transact the To discuss, approve and adopt the Audited Balance Sheet of the Bank as on 31" March

- 2025, Profit & Loss Account for the year ended 31" March, 2025, the Report of the Board of Directors on the working and activities of the Bank for the period covered by the Accounts and the Auditors' Report on the Balance Sheet and Accounts To declare dividend for the financial year 2024-25.
 To appoint Shri S K Majumdar as an Executive Director of the Bank.
- 4. To appoint Secretarial Auditor of the Bank for the term of five years commencing from

To reappoint Ms. Nalini Padmanabhan as Part Time Non- Official Director of the Bank. To elect two Shareholder Directors from amongst Shareholders of the Bank other than the Central Government.

In compliance with the aforementioned circulars, electronic copies of the Annual Report 2024-25 along with Notice of 23[™] AGM have been sent to all Shareholders whose email IDs are registered with respective Depository Participant, Registrar and Share Transfer Agent (RTA). A copy of same shall also be available on Bank's Website www.canarabank.com, websites of Stock Exchanges (BSE/NSE) and on website of e-voting agency https://evoting.kfintech.com. The Head Office of Canara Bank is deemed to be the venue of the Annual General Meeting.

CUTOFF DATE (For Agenda no 1,2,3,4 & 5):

The cut-off date for e-voting through VC/OAVM is Thursday, the 19th June, 2025. Shareholders holding shares either in physical form or dematerialized form as on cut-off dates are eligible to cast their vote electronically (Remote e-voting) on the above mentioned agenda.

SPECIFIED /CUT-OFF DATE (For Agenda no 6):

Pursuant to Canara Bank (Shares & Meetings) Regulations, 2000 as amended (The Regulations) and other applicable Rules, Notice is hereby given that Friday, 23rd May, 2025 has been fixed as the Specified/ Cut Off Date for the purpose of determining the list of Shareholders who shall be entitled to participate (i.e. nominate, contest and vote) in the election of two Shareholder Directors of Canara Bank, to be elected by Shareholders other than the Central Government from amongst themselves, to be conducted pursuant to Section 9 (3) (i) of the Banking Companies (Acquisition & Transfer of Undertaking) Act, 1970 at the ensuing Annual General Meeting (AGM) of the Shareholders of the Bank proposed to be held on Thursday, 26" June, 2025 through Video Conferencing (VC)/ Other Audio Visual Means (OAVM). It is further informed that pursuant to the Regulation 65 (ii) of the Regulations the last date for submission of nomination forms will be upto 5 P.M.(IST) on Wednesday, 11" June 2025.

RECORD DATE FOR PAYMENT OF DIVIDEND AND TDS APPLICABLE ON DIVIDEND:

The Record Date for reckoning Shareholders Rights for Dividend is Friday, the 13" June, 2025. The dividend will be paid to the Shareholders within 30 days from the date of declaration of dividend at the Annual General Meeting. We wish to inform you that as per section 194 of the Income Tax Act, 1961('The Act"), Bank will be deducting tax as per extant guidelines. A separate email communication has already been sent to the shareholders with regard to TDS on payment of Dividend.

REMOTE E-VOTING:

Date: 30" May 2025

BENGALURU

Place: Bengaluru

The remote e-voting portal will commence at 09:00 A.M.(IST) on Monday, the 23rd June, 2025 and will remain open for voting till 5.00 P.M.(IST) on Wednesday, the 25rd June, 2025. Remote e-voting Portal will be disabled after 05:00 P.M(IST) on 25rd June, 2025.

The eligible Shareholders present at the 23rd AGM through VC/OAVM facility and have

not cast their votes on the resolutions through remote e-voting shall be eligible to vote through e-voting during the 23" AGM. NOTES:

- a) Shareholders acquiring shares after the dispatch of Notice of 23" Annual General Meeting and holding shares as on cutoff date may obtain login ID and Password for e-voting / participating in AGM by sending request at evoting@kfintech.com b) Shareholders who have cast their votes through remote e-voting shall be eligible to attend the AGM but shall not be
- eligible to cast their votes again through e-voting at AGM Only persons whose name is recorded in the Register of Shareholders or Register of Beneficial Owners maintained by
- The procedure for remote e-voting for Shareholders holding shares in physical form, and dematerialized form is provided. in notice of AGM. The details will also be made available on the website of the Bank www.canarabank.com e) Shareholders who have not registered their mail address are requested to register the same with respective Depository

depositories as on cut-off date shall be entitled to avail facility of remote e-voting/e-voting and participate in the 23"


Participants and members holding shares in physical form are requested to update the email ID with Bank's Registrar

and Transfer Agent (RTA) i.e., KFin Technologies Limited at einward.ris@kfintech.com to receive copies of Annual

Report 2024-25, Notice of AGM, Instructions for remote e-voting, Instructions for participating in 23° AGM through VC /

- OAVM and Passwords for login f) Shareholders who have not registered their mail address may temporarily register the same by clicking the link
- https://ris.kfintech.com/clientservices/mobilereg/mobilemailreg.aspx g) Shareholders who forget their log-in credentials may contact RTA (KFin Technologies Limited) at einward.ris@ kfintech.com to retrieve/reset their login credentials.
- In case of any gueries/technical assistance related to e-voting or participating in AGM through VC/ OAVM shareholder members may refer FAQs for members and e-voting user manual for Members available at our RTA (KFin Technologies Limited) website or toll free No 1-800-309-4001 or contact Mr. S V Raju, Deputy General Manager, KFin Technologies Limited at the following address: KFin Technologies Limited (Unit: Canara Bank), Selenium Tower B, Plot No. 31-32 Gachibowli, Financial District, Nanakramguda, Hyderabad - 500 032.
- Those Shareholders (Other then the Central Govt.) whose name will appear on the Register of Shareholders/ List of Beneficial Owners furnished by NSDL & CDSL as on specified date i.e Friday 23.05.2025 shall be entitled to participate i.e nominate, contest and vote in the election of two Shareholder Directors from amongst the Shareholders other than the Central Government
- j) Shareholders other than the Central Government who are desirous of contesting the election of two Shareholder Directors of the Bank should submit a minimum of 100 valid nominations forms along with other requisite documents/ forms, declaration etc in a sealed envelope superscribing thereon " Canara Bank - "Election of Two Shareholder Directors - June 2025" in person or through Regd . post / Courier addressed to the Company Secretary, Secretarial Department, Canara Bank, Head Office 112, JC Road, Bengaluru 560 002 so as to reach on any working day not less than fourteen days before the date fixed for AGM i.e on or before 5.00 P.M.(IST) on 11" June, 2025. The Declaration and Undertaking, Nomination form and Declarationform are part of the AGM notice available on the Bank's website viz
- k) The Bank will undertake scrutiny of nominations on receipt of documents. In case only two candidates are found to be fit & proper by Nomination and Remuneration Committee (NRC) of the Board in terms of RBI Notification and applicable Government of India Guidelines, he /she shall be deemed to elected forthwith and shall assume the office with effect from 27" July, 2025 and in that event, agenda no 6 will not be transacted in AGM.
- In the event more than two candidates are determined as Fit & Proper by Nomination & Remuneration Committee (NRC) then election will be conducted at the AGM. The remote e-voting facility for the agenda as set forth in the AGM notice will be available to the Shareholders from 09.00 A.M.(IST) on Monday, 23" June, 2025 to 05.00 P.M. (IST)Wednesday, 25" June, 2025 (both days inclusive).
- m) The aggregate results of remote e-voting and e-voting at AGM shall be made available within two working days of the AGM at Bank's website, website of Stock Exchanges (BSE/NSE) and website of Kfin Technologies Limited.

For Canara Bank Santosh Kumar Barik Company Secretary



जनसता ३१ मई, २०२५

ऊंची इमारतों पर धूल रोधी मशीन लगाना हुआ जरूरी

जल्द शुरू होगी

33 अस्पतालों में एमआरआइ जांच वर्षाने अव (सरका)

जातते तेट, सुतानते सवाल

'जिस कमरे में जली नकदी मिली थी,



उत्पीडन कर तेजाब हमले की दी धमकी, मांगे एक लाख रुपए

जिस कमर में जल्ली नकदी मिली थी, क्षा क्ष्मां के नियंत्रण में था क्ष्मां के नियंत्रण में था क्षमां के नियंत्रण में था क्षमां के क्षमां क

RAM RATNA WIRES LIMITED

SHRAMEK PROJECT STANDALONE AND CONSOLIDATED FINANCIAL RESULTS

EXTRACT OF AUDITED STANDALONE AND CONSOLIDATED FINANCIAL RESULTS FOR THE QUARTER AND YEAR ENDED 31" MARCH, 2025

St. No.	Perioden	STANDALOHE				COMBOLIDATED			
		Quarter Ended		Teir Ended		Quarter Ecolod		Year Ended	
		3130,2001	31.50.3004	11.61.303	20 00 3034	25 45 3631	21.41.3034	31.01.2005	31.61.2004
		(Refer Note 2)	Sele Not-3	Autos	- (bolled)	Note State 2	Flatter North Co.	(Softer)	(fortier)
1.	Societary from spendary (ND)	79050-86	6760.44	30000.50	20101434	16874.50	800839	36504.03	298009 N
1	Pac Politication to: Exceptional and r or Solowollowy Service	anto	100.12	mar	1004.0	280.00	parar	038	- Nation
1.	Fac Profit Seline tax, after Engolement . I in Extraordine's forms:	2007.00	100.12	2012	8884.95	2961-36	7541.35	b's se	TVBA-08
4	Harmolt startas (Black S/Genes ortho Company) (after Exceptional José le Extraordina) Serial)	128.00	100.00	180.16	200	186210	17007	828121	1006.10
1.	Tatal Controllerative Income (Shale of Decision of the Company)	1287-00	292.0	400.00	1003	1601.0	262.94	100.00	9301.51
£.	Cally Stere Copte	2202.10	2230.00	- 2392.10	.3301.01	2002.10	- 3290.00	2302.9	.1990.00
1	Paterus existing florinator Paterus in it fallow thereone			497.0	1994.0	-		000.9	3890.60
	Cartings on visite!	300		3 8		.5 . 13		1	
	-0xx.2-5	2.86	3.55	70.50	71.45	180	- 430	- H29	17.86
	- Ostavi (n/T)	236	3.55	11.17	1146	1.50	14.50	14.29	7.86



उद्योग भवन को बम से उड़ाने की धमकी















SPOTLIGHT ಹವ್ಯಾಸದಿಂದ ವ್ಯಸನ: ಹೇಗೆ ತಂಬಾಕಿನ ಚಟ ಶ್ವಾಸಕೋಶದ ಕ್ಯಾನ್ಸರ್ನ ದುರಂತಕ್ಕೆ ಒಯ್ಯುತ್ತದೆ

ಧೂಮಪಾನ – ಶ್ವಾಸಕೋಶ ಕ್ಯಾನ್ಸರ್'ಗಳ ಮಧ್ಯೆ ತಪ್ಪಿಸಲಾಗದ ಸಂಬಂಧ: ಧೂಮಪಾನಕ್ಕೂ ಶ್ವಾಸಕೋಶ ಕ್ಯಾನ್ಸರ್ಗೂ ನಡುವೆ ಬಲವಾದ ಸಂಬಂಧವಿದೆ ಎಂದು ಹಲವಾರು ವೈಜ್ಞಾನಿಕ ಅಧ್ಯಯನಗಳು ಸ್ಥಾಪಿಸಿವೆ. ಭಾರತದಲ್ಲಿ 10 ಕೋಟಿಗೂ ಹೆಚ್ಚು ವಯಸ್ಕ ಧೂಮಪಾನಿಗಳಿದ್ದು, ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿದೆ. ಭಾರತದಲ್ಲಿ ಸಾವು ಮತ್ತು ರೋಗಗಳಿಗೆ ಇದೂ ಒಂದು ಪ್ರಮುಖ ಕಾರಣವಾಗಿದ್ದು, ಈ ವಿಷಯದಲ್ಲೂ ಭಾರತ ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿದೆ. ತಂಬಾಕು ಹೊಗೆಯಲ್ಲಿ 7,000+ ರಾಸಾಯನಿಕಗಳಿದ್ದು ಅವುಗಳಲ್ಲಿ ಕನಿಷ್ಠ 69 ಕ್ಯಾನ್ಸರ್ ಕಾರಕಗಳು. ಈ ಕ್ಯಾನ್ಸರ್ ಕಾರಕಗಳು ದೇಹದ ಒಳಹೊಕ್ಕಾಗ ಶ್ವಾಸಕೋಶದ ಅಂಗಾಂಶಗಳಿಗೂ ಡಿಎನ್ಎಗೂ ಹಾನಿ ಮಾಡುತ್ತವೆ; ಇದು ಅಸಹಜ ಕೋಶಗಳ ಅನಿಯಂತ್ರಿತ ಬೆಳವಣಿಗೆ ಮತ್ತು ಕ್ಯಾನ್ಸರ್ ಗೆಡ್ಡೆಗಳ ರಚನೆಗೆ

ಧೂಮಪಾನದ ಬಗ್ಗೆ ಕೆಲವು ವಾಸ್ತವಾಂಶಗಳು:

- ತಂಬಾಕು ಸೇವನೆಯನ್ನು ಬಿಡದವರಲ್ಲಿ ಅರ್ಧದಷ್ಟು ಜನ ಅದರಿಂದಲೇ ಸಾವಿಗೀಡಾಗುತ್ತಾರೆ.
- ತಂಬಾಕು, ಪ್ರತಿ ವರ್ಷ 8 ಮಿಲಿಯನ್ ಗೂ ಹೆಚ್ಚು ಜನರನ್ನು ಕೊಲ್ಲುತ್ತಿದೆ. ಇದರಲ್ಲಿ, ಧೂಮಪಾನಿಗಳಲ್ಲದಿದ್ದರೂ ನಿಷ್ಕಿಯ ಧೂಮಪಾನಕ್ಕೆ ತಮ್ಮನ್ನು ಒಡ್ಡಿಕೊಳ್ಳುವ ಸುಮಾರು 1.3 ಮಿಲಿಯನ್ ಜನ ಸೇರಿದ್ದಾರೆ.
- ವಿಶ್ವದ 1.3 ಬಿಲಿಯನ್ ತಂಬಾಕು ಬಳಕೆದಾರರಲ್ಲಿ ಸುಮಾರು 80% ರಷ್ಟು ಜನ ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ವಾಸಿಸುತ್ತಿದ್ದಾರೆ.
- 2020ರಲ್ಲಿ, ವಿಶ್ವದ ಜನಸಂಖ್ಯೆಯ 22.3% ಜನ ತಂಬಾಕನ್ನು ಬಳಸಿದ್ದಾರೆ: ಇವರಲ್ಲಿ 36.7% ಪುರುಷರು ಮತ್ತು 7.8%
- ಯಾವುದೇ ರೀತಿಯಲ್ಲಿ, ಯಾವುದೇ ಪ್ರಮಾಣದಲ್ಲಿ ಸೇವಿಸಿದರೂ
- ತಂಬಾಕು ಹಾನಿಕಾರಕವೇ; ಮತ್ತು, ಇಲ್ಲಿ ಸುರಕ್ಷಿತ ಮಟ್ಟ ಎನ್ನುವುದೇನೂ ಇಲ್ಲ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. • ಧೂಮಪಾನ ಮಾಡದವರು ಧೂಮಪಾನಿಗಳಿಗಿಂತ ಕನಿಷ್ಣ ಹತ್ತು ವರ್ಷಗಳ ಕಾಲ ಹೆಚ್ಚು ಜೀವಿಸಲು ನಿರೀಕ್ಷಿಸಬಹುದು.

ಶ್ವಾಸಕೋಶ ಕ್ಯಾನ್ಸರ್ಗೆ ಪ್ರಾಥಮಿಕ ಕಾರಣ ಧೂಮಪಾನ ಮಾಡುವುದು ಎನ್ನುವುದು ಜನರ ನಂಬಿಕೆ; ಆದರೆ ಧೂಮಪಾನ ಮಾಡದ, ಅಥವಾ ಹಿಂದೆಂದೂ ಮಾಡದಿದ್ದವರಿಗೂ ಕೂಡ ಈ ರೋಗ ಬರಬಹುದು. ಇವರುಗಳಲ್ಲಿ ಆ ರೋಗಕ್ಕೆ ಕಾರಣ ಗೊತ್ತಾಗದಿರಬಹುದು. ಶ್ವಾಸಕೋಶ ಕ್ಯಾನ್ಸರ್'ಗೆ ಇನ್ನೂ ಅನೇಕ ಕಾರಣಗಳನ್ನು ಜೋಡಿಸಿದ್ದಾರೆ. ಇವುಗಳನ್ನು, ತಪ್ಪಿಸಬಹುದಾದ ಮತ್ತು ತಪ್ಪಿಸಲಾಗದ ಕಾರಣಗಳು ಎಂದು ವರ್ಗೀಕರಿಸಬಹುದು. ತಪ್ಪಿಸಲಾಗದ ಕಾರಣಗಳಲ್ಲಿ ಕುಟುಂಬದ ಇತಿಹಾಸ, ವೃತ್ತಿ, ಸೆಕೆಂಡ್-ಹ್ಯಾಂಡ್ ಧೂಮಪಾನ, ಶ್ವಾಸಕೋಶ ಕಾಯಿಲೆ ಇರುವ ಇತಿಹಾಸ, ಆನುವಂಶಿಕತೆ ಇತ್ಯಾದಿಗಳು ಸೇರಿವೆ.

ಶ್ವಾಸಕೋಶದ ಕ್ಯಾನ್ಸರನ್ನು ಪತ್ತೆ ಮಾಡುವುದೇ ಒಂದು ದೊಡ್ಡ ಸವಾಲು. ಅದರಲ್ಲೂ ವಿಶೇಷವಾಗಿ, ಆರಂಭಿಕ ಹಂತಗಳಲ್ಲಿ [ಪ್ರಸುತ, ಮಮ್ಮಸ ಕ್ಯಾನ್ಸರ್ ಗೆಡ್ಡೆ ಇನ್ನೂ ಹರಡದೆ, ಪ್ರಾರಂಭವಾದ ಸ್ಥಳದಲ್ಲೇ ಇರುವ ಸ್ಥಿತಿಯಲ್ಲಿ ಕೇವಲ 18% ಪ್ರಕರಣಗಳು ಮಾತ್ರ ಪತ್ತೆಯಾಗುತ್ತಿವೆ; ಇದನ್ನು ಸಾಮಾನ್ಯವಾಗಿ ಹಂತ 1 ಎಂದು ಕರೆಯಲಾಗುತ್ತದೆ]. ಇದರ ಜೊತೆಗೆ, ಭಾರತದಲ್ಲಿ ಕ್ಷಯರೋಗ



ಡಾ. ಶ್ರೀನಿವಾಸ್ ಬಿ ಜೆ ವೈದ್ಯಕೀಯ ಆಂಕೊಲಾಜಿಸ್ಟ್

ಪ್ರಕರಣಗಳೂ ಇವೆ. ಕ್ಷಯರೋಗಲಕ್ಷಣಗಳು ಕ್ಯಾನ್ಸರ್ ಲಕ್ಷಣಗಳನ್ನು ಮಸುಕು ಮಾಡಿಬಿಡುತ್ತವೆ. ಹಾಗಾಗಿ ಆರಂಭಿಕ ಹಂತದಲ್ಲೆ ಕ್ಯಾನ್ಸರ್ ರೋಗ ಪತ್ತೆಯಾಗದೇ ಹೋಗುವ ಸಾಧ್ಯತೆಗಳಿರುತ್ತವೆ. ಸುಮಾರು 42.5% ರಷ್ಟು ಅಧಿಕ ಪ್ರಕರಣಗಳಲ್ಲಿ ರೋಗನಿರ್ಣಯ ತಪ್ಪಾಗಿರುತ್ತದೆ.

ಶ್ವಾಸಕೋಶ ಕ್ಯಾನ್ಸರ್ ಸಾಧ್ಯತೆಗಳನ್ನು ತಗ್ಗಿಸಿಕೊಳ್ಳಲು ಕೆಲವು ಸಲಹೆಗಳು:

- ಧೂಮಪಾನ ವರ್ಜಿಸಿ: ವರ್ಷಾನುಗಟ್ಟಲೆ ಮಾಡಿದ್ದವರೂ ಕೂಡ ಧೂಮಪಾನವನ್ನು ಬಿಟ್ಟುಬಿಟ್ಟರೆ ಶ್ವಾಸಕೋಶ ಕ್ಯಾನ್ಸರ್ನ ಅಪಾಯ ಕಡಿಮೆಯಾಗುತ್ತದೆ. ಧೂಮಪಾನ ನಿಲ್ಲಿಸಿದವರಲ್ಲಿ, ಹತ್ತು ವರ್ಷಗಳ ನಂತರ ಅದನ್ನು ಇನ್ನೂ ಮುಂದುವರಿಸುತ್ತಿರುವರಿಗೆ ಹೋಲಿಸಿದರೆ ಕ್ಯಾನ್ಸರ್ನಿಂದ ಸಾಯುವ ಅಪಾಯ 50%ರಷ್ಟು ಕಡಿಮೆಯಾಗಿರುತ್ತದೆ.
- ನಿಷ್ಕಿಯ ಧೂಮಪಾನದಿಂದ ತಪ್ಪಿಸಿಕೊಳ್ಳಿ: ನಿಮ್ಮ ಕುಟುಂಬದಲ್ಲಿ ಅಥವಾ ನೀವು ಕೆಲಸ ಮಾಡುವ ಸ್ಥಳದಲ್ಲಿ ಯಾರಾದರೂ ಧೂಮಪಾನ ಮಾಡುವವರು ಇದ್ದರೆ, ಅದನ್ನು ನಿಲ್ಲಿಸುವಂತೆ ಅವರ ಮನವೊಲಿಸಿ. ಧೂಮಪಾನ ಮಾಡುವ ಸ್ಥಳದಿಂದ ನೀವು
- ವೃತ್ತಿಯ ಕಾರಣದಿಂದ ಕ್ಯಾನ್ನರ್ಕಾರಕ ವಸ್ತುಗಳಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಿ; ಹಾಗೆಯೇ, ಮಾಲಿನ್ಯಕಾರಕಗಳಿರುವ ಗಾಳಿಯನ್ನು ಮತ್ತು ಅಡುಗೆ ಇಂಧನದ ಹೊಗೆಯನ್ನು
- ಸೇವಿಸುವುದನ್ನು ತಪ್ಪಿಸಿ. ಕಾಲೋಚಿತವಾಗಿ ದೊರೆಯುವ ಹಣ್ಣು–ತರಕಾರಿಗಳನ್ನು ಚೆನ್ನಾಗಿ ಸೇವಿಸಿ; ನಿಯಮಿತವಾಗಿ ವ್ಯಾಯಾಮ ಮಾಡಿ.
- ಉಲ್ಲೇಖಿ

) ಡಾಲ್ ಆರ್, ಪೆಟ್ಟೊ ಆರ್, ಬೋರ್ಡ್ಫ್ಯಾಪ್ ಜೆ, ಸದರ್ಭಾರ್ ಪ, ಧೂಮಪಾನಕ್ಕೆ ಸಂಬಂಧಿಸಿದಂತೆ ಮರಣ ಪ್ರಮಾಣ: 50 ವರ್ಷಗಳ ಕಾಲ ಪುರುಷ ಪ್ರಟನ್ ವೈದ್ಯರ ಬಗ್ಗೆ ಆವರೋಕನಗಳು. ಬಿಎಂಜಿ. 2004 ಜೂರ್ 26:328(745):1519.

 2) 1. ಆರೋಗ್ಯ ವಿಷಯಗಳು 1 ತಂದಾಹಿ. ವಿಶ್ವ ಆರೋಗ್ಯ ಸಂಸ್ಥೆ 3) ಆರಂಭದಲ್ಲಿ ರೋಗರ್ನಾಯ ಆದರೆ 20% ಗಿಂತಲೂ ಹೆಚ್ಚು ಕ್ಲಾಸರ್ ಸಾಫುಗಳನ್ನು ತಡೆಯಬಹುದು ಮೆರ್ಸ್ಟ್ರ್ಯ್ಯನ್ ಪ್ರಭಾನಿ 03. 2022. ಕ್ಲಾಸರ್ ಸಂಸ್ಥೆ ನಡೆಯಬಹುದು ಮೆರ್ಸ್ಟ್ರ್ಯ್ಯನ್ನ ಪ್ರಭಾನಿ 03. 2022. https://www.medscape.com/viewarticle/967859. ಜನವರಿ 16, 2023 ರಂದು ವೆರ್ಡ್ಟ್ರ್ಯ್ಯನ್ನು ಸಂದರ್ಶಿಸಲಾಗಿದೆ. ಈ ಕ್ಷಾಸ್ಟರ್ನಿಂದ ಬಹುಕುಳದವರ ವಹ್ಯಾಂತ್ಸ ಆರಂಭಿಕ ರೋಗನಿರ್ಣಯದ ಮಹತ್ಯವನ್ನು ಒತ್ತಿಪೇಳುತ್ತದೆ. ಬಎಂಜಿ 2019;364:ಟ408

Approval ID: IN-16577 Approval Date: 30/05/2025 Expiry Date: 30/05/2027 Disclaimer: This article is for general awareness of the people and should not be construed as treatment advice. Please consult your doctor in case you have any symptoms or require further information/clarification. This public awareness initiative is supported by

ವಿಟಿಯು ಪರೀಕ್ಷೆ ಮುಗಿದ ಒಂದೇ ಗಂಟೆಯಲ್ಲಿ ಫಲಿತಾಂಶ

ವಿಕ ಸುದ್ದಿಲೋಕ ಬೆಂಗಳೂರು

ಅಂತಿಮ ವರ್ಷದ ವಿದ್ಯಾರ್ಥಿಗಳ ತಿಳಿಸಿದರು. ಪ್ರಾಯೋಗಿಕ ಪರೀಕ್ಷೆ ಸಂಜೆ 5.30ಕ್ಕೆ ಮುಗಿ ಬಿಡುಗಡೆ ಮಾಡಲಾಗಿದೆ. ವಿದ್ಯಾರ್ಥಿಗಳ ವರ್ಷದಿಂದ ಪರೀಕ್ಷಾ ಕ್ರಮಗಳಲ್ಲಿ ಹಲವು ರವಾನಿಸಲಾಗಿದೆ.

ಥಿಯರಿ ಪರೀಕ್ಷೆ ಮುಗಿದ ತಕ್ಷಣ ಪ್ರದಾನ ಮಾಡಲಿದೆ.

ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ಮೌಲ್ಯಮಾಪನಕ್ಕೆ ಒಳಪಡಿಸಲಾಯಿತು. ವಿದ್ಯಾಲಯವು (ವಿಟಿಯು) ಅಂತಿಮ ಆನಂತರ ಪ್ರಾಯೋಗಿಕ ಪರೀಕ್ಷೆಗಳ ವರ್ಷದ ಎಂಜಿನಿಯರಿಂಗ್ ಪರೀಕ್ಷೆಯ ಅಂಕಗಳು ಹಾಗೂ ಥಿಯರಿ ಪರೀಕ್ಷೆಯ ಫಲಿತಾಂಶವನ್ನು ಪರೀಕ್ಷೆ ಮುಗಿದ ಒಂದು ಅಂಕಗಳನ್ನು ಸಮೀಕರಿಸಿ ಪರೀಕ್ಷೆ ಮುಗಿದ ತಾಸಿನಲ್ಲೇ ಪ್ರಕಟಿಸುವ ಮೂಲಕ ದಾಖಲೆ ಒಂದು ಗಂಟೆಯ ಅವಧಿಯಲ್ಲೇ ಫಲಿತಾಂಶ ನೀಡಿದೆವು,'' ಎಂದು

ಈ ಹಿಂದೆ ವಿಟಿಯು ಸಾಕಷ್ಟುವಿಳಂಬ ದಿದ್ದು, ಸಂಜೆ 6.30ಕ್ಕೆ ಫಲಿತಾಂಶ ವಾಗಿ ಫಲಿತಾಂಶ ಪ್ರಕಟಿಸುತ್ತಿತ್ತು. ಕಳೆದ ಮೊಬೈಲ್ ಸಂಖ್ಯೆಗೆ ಫಲಿತಾಂಶ ಸುಧಾರಣೆಗಳನ್ನು ತಂದು, ಫಲಿತಾಂಶವನ್ನು ಶೀಘ್ರವಾಗಿ ನೀಡುತ್ತಿದೆ. 2020-21ರ ಈ ಕುರಿತು ಮಾತನಾಡಿದ ವಿಟಿಯು ಶೈಕ್ಷಣಿಕ ಅವಧಿಯ ಅಂತಿಮ ವರ್ಷದಲ್ಲಿ ಕುಲಪತಿ ಡಾ. ಎಸ್.ವಿದ್ಯಾಶಂಕರ್, 50 ಸಾವಿರ ವಿದ್ಯಾರ್ಥಿಗಳು ಪ್ರವೇಶ ಪಡೆದಿ ''ಥಿಯರಿಪರೀಕ್ಷೆಮೇ26ಕ್ಕೆಮುಗಿಯಿತು. ದ್ದರು. ಉತ್ತೀರ್ಣರಾಗಿರುವ ವಿದ್ಯಾರ್ಥಿ ಪ್ರಾಯೋಗಿಕ ಪರೀಕ್ಷೆಗಳು ಮೇ 27ರಿಂದ ಗಳಿಗೆ ಜು.4ರಂದು ನಡೆಯುವ ಆರಂಭವಾಗಿ ಮೇ 30ರವರೆಗೆ ನಡೆದಿವೆ. ಘಟಿಕೋತ್ತವದಲ್ಲಿ ವಿಟಿಯು ಪದವಿ

ವಕ ಸುದ್ದಿಲೋಕ ಬೆಂಗಳೂರು

ಮೃತಪಟ್ಟಿದ್ದು, ಈ ವರ್ಷ ರಾಜ್ಯದಲ್ಲಿ ವರದಿ ಗುಣಮುಖರಾಗಿದ್ದಾರೆ. ಯಾದ 3ನೇ ಕೋವಿಡ್ ಮರಣ ಪ್ರಕರಣ ಆರ್**ಟಿ-ಪಿಸಿಆರ್ ಪರೀಕ್ಸೆ**

ಅವರ ಗಂಟಲಿನ ದ್ರವದ ಮಾದರಿಯನ್ನು

ಮೇ 30ರಂದು 460 ಮಂದಿಗೆ ನಿರ್ದೇಶಕರು ಸೂಚಿಸಿದ್ದಾರೆ. ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, 114 ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಫಸ್ಟ್ ಇನ್ನುಳಿದ 11 ಮಂದಿ ಪೈಕಿ ಒಬ್ಬರು ಸರಕಾರಿ ಮಾದರಿಯಲ್ಲಿ ಆಸ್ಪತ್ರೆ, 10 ಮಂದಿ ಸೋಂಕಿತರು ಖಾಸಗಿ ಎಂದು ಸೂಚಿಸಲಾಗಿದೆ.

ಕೊರೊನಾ ಸೋಂಕಿಗೆ ಒಳಗಾಗಿದ್ದ ಪ್ರಸಕ್ತ ವರ್ಷ 367 ಜನರಲ್ಲಿ ಸೋಂಕು ಮೈಸೂರಿನ 63 ವರ್ಷದ ವೃದ್ಧರೊಬ್ಬರು ಕಾಣಿಸಿಕೊಂಡಿದ್ದು, 130 ಜನರು

ಕೋವಿಡ್ ಸೋಂಕು ದೃಢಪಡಿಕೊಳ್ಳಲು ಮೃತ ವ್ಯಕ್ತಿಯು ಕಿಡ್ಡಿ ವೈಫಲ್ಯದಿಂದ ಎಲ್ಲಾ ಸಾರಿ (ಎಸ್ಎಆರ್ಐ) ಪ್ರಕರಣ ಬಳಲುತ್ತಿದ್ದು, ಮೇ 15ರಂದು ಮೈಸೂರು ಹಾಗೂ ಶೇ.5ರಷ್ಟು ಐಎಲ್ಐ (ಜ್ವರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ತೆ ತರಹದ ಕಾಯಿಲೆ) ಪ್ರಕರಣಗಳಲ್ಲಿ ಫಲಿಸದೆ ಮೇ 25ರಂದು ಮೃತಪಟ್ಟರು. ಗಂಟಲು ದ್ರವ ಮಾದರಿಯನ್ನು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಮಾತ್ರ ಆರ್ಟಿ-ಪಿಸಿಆರ್ ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳುಹಿಸಬೇಕೆಂದು ಪರೀಕ್ಷೆಗೆ ಕಳುಹಿಸಲಾಗಿತ್ತು. ವರದಿಯಲ್ಲಿ ಕೋವಿಡ್ ನೋಡಲ್ ಅಧಿಕಾರಿಗೆ ಕೋವಿಡ್ ಸೋಂಕು ತಗಲಿದ್ದು ದೃಢಪಟ್ಟಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನದ

ಎಲ್ಲಾ ಪರೀಕ್ಷೆಗಳನ್ನು ಕಡ್ಡಾಯವಾಗಿ ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಸರಕಾರಿ ಪ್ರಯೋಗಾಲಯದಲ್ಲಿಯೇ ಒಬ್ಬರು ಮೃತಪಟ್ಟಿದ್ದಾರೆ. ಸದ್ಯ 234 ನಡೆಸಬೇಕು. ಲಭ್ಯವಿರುವ ಕೋವಿಡ್ ಸಕ್ರಿಯ ಪ್ರಕರಣಗಳಿದ್ದು, 223 ಮಂದಿ -19ರ ಪರೀಕ್ಷಾ ಕಿಟ್ಗಳನ್ನು ಫಸ್ಟ್ ಇನ್ ಔಟ್ (ಎಫ್ಐಎಫ್ಒ) ಉಪಯೋಗಿಸಬೇಕು

ನೋಡಲು ಕಾಗದ. ಗುರಾಣಿಯಂತೆ

ಭಾರತದ ವಾಯುಪಡೆಯು ಶತ್ಯುಗಳ ಎಲ್ಲ ಕ್ಷಿಪಣಿಗಳನ್ನೂ ತಡೆದು ದೇಶವನ್ನು ರಕ್ಷಿಸಿದಂತೆ ನಾವೂ ನಿಮ್ಮನ್ನು ಸುಳ್ಳು ಸುದ್ದಿ ಹಾಗೂ ಆಧಾರರಹಿತವಾದ ಮಾಹಿತಿಗಳಿಂದ ರಕ್ಷಿಸುತ್ತೇವೆ. ಇದು ಮುದ್ರಣ ಮಾಧ್ಯಮದ ಶಕ್ತಿ ಸತ್ಯವನ್ನು ಪರಾಮರ್ಶಿಸಿ, ಪರಿಶೀಲಿಸಿ ಖಚಿತಗೊಂಡ ಸುದ್ದಿಯನ್ನೇ ನಿಮ್ಮ ಮನೆಬಾಗಿಲಿಗೆ ತಲುಪಿಸುತ್ತದೆ.

ಪ್ರಿಂಟ್ ಅಂದರೆ ಪ್ರರಾವೆ

Issued by India's leading newspapers:



























VML.5809.2025



ಟರ್ಕಿಶ್ ಏರ್ಲೈನ್ಸ್ ಗುತ್ತಿಗೆ ರದ್ದತಿಗೆ ಸೂಚನೆ

ಹೊಸದಿಲ್ಲಿ: ಪಾಕಿಸ್ತಾನ ಪರ ನಿಂತಿರುವ ಟರ್ಕಿ ವಿರುದ್ಧ ಭಾರತ ಕೋರಿದ ಇಂಡಿಗೊ ಮನವಿ ತಿರಸ್ತರಿಸಿರುವ ಡಿಜಿಸಿಎ, ಪ್ರಯಾಣಿಕರ ಮತ್ತೊಂದು ಕ್ರಮ ಜರುಗಿಸಿದೆ. ಮೂರು ತಿಂಗಳ ಒಳಗೆ ಟರ್ಕಿಶ್ ಹಿತ, ವಿಮಾನಯಾನ ಸೇವೆಯಲ್ಲಿ ಉಂಟಾಗುವ ವ್ಯತ್ಯಯ ಎರ್ಲೈನ್ಸ್ ಜತೆಗಿನ ಎಲ್ಲಾ ಗುತ್ತಿಗೆ ಒಪ್ಪಂದಗಳನ್ನು ಅಂತ್ಯಗೊಳಿಸು ನಿವಾರಿಸಲು ಮೂರು ತಿಂಗಳ ಕಾಲಾವಕಾಶ ನೀಡಿದೆ. ಮುಂದಿನ

ಟರ್ಕಿ ಏರ್ಲೈನ್ಸ್ ಜತೆಗಿನ ಒಪ್ಪಂದದ ಅಡಿಯಲ್ಲಿ ಇಂಡಿಗೊ ಎರ್ಲೈನ್ಸ್ 2 ವಿಮಾನಗಳು ಕಾರ್ಯಚರಣೆ ನಡೆಸುತ್ತಿವೆ. ಮೇ ಹಿನ್ನೆಲೆಯಲ್ಲಿ ಭಾರತದಲ್ಲಿ ಕಾರ್ಯಚರಣೆ ನಡೆಸುತ್ತಿದ್ದ ಟರ್ಕಿಯ 31ಕ್ಕೆ ಗುತ್ತಿಗೆ ಅವಧಿ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಹೊಸದಾಗಿ ಸೆಲೆಬಿ ವಿಮಾನಯಾನ ಸಂಸ್ಥೆಯ ಭದ್ರತಾ ಅನುಮತಿಯನ್ನು ಯಾವುದೇ ಒಪ್ಪಂದ ಮಾಡಿಕೊಳ್ಳದಂತೆ ನಾಗರಿಕ ವಿಮಾನಯಾನ ಸರಕಾರ ಹಿಂದಕ್ಕೆ ಪಡೆದಿದೆ. ದಿಲ್ಲಿ, ಬೆಂಗಳೂರು ಸೇರಿದಂತೆ 9 ನಿರ್ದೇಶನಾಲಯ (ಡಿಜಿಸಿಎ) ಏರ್ ಲೈನ್ಡ್ ಗೆ ಸೂಚನೆ ನೀಡಿದೆ. ವಿಮಾನ ನಿಲ್ದಾಣದಲ್ಲಿ ಸೆಲೆಬಿ ಏವಿಯೇಷನ್ ಕಾರ್ಯ

ಒಪ್ಪಂದ ಅಂತ್ಯಗೊಳಿಸಲು ಆರು ತಿಂಗಳ ಸಮಯ ವಿಸ್ತರಣೆ ನಿರ್ವಹಿಸುತ್ತಿತ್ತು.

ವಂತೆ 'ಇಂಡಿಗೊ ಏರ್ಲೈನ್ಸ್'ಗೆ ಕೇಂದ್ರ ಸರಕಾರ ಶುಕ್ರವಾರ ಆಗಸ್ಟ್ 31 ಒಳಗೆ ಟರ್ಕಿಶ್ ಏರ್ಲೈನ್ಸ್ ಜತೆಗಿನ ಗುತ್ತಿಗೆ ಒಪ್ಪಂದಗಳನ್ನು ಕೊನೆಗಾಣಿಸಲು ನಿರ್ದೇಶನ ನೀಡಿದೆ.

ಆಪರೇಷನ್ ಸಿಂದೂರ ವೇಳೆ ಪಾಕಿಸ್ತಾನ ಪರ ನಿಂತಿದ್ದ

केनरा बैंक Canara Bank 📣

🥻 सिंडिकेट Syndicate

(ಭಾರತ ಸರ್ಕಾರ ಕೈಗೊಳ್ಳುತ್ತಿರುವ ಯೋಜನೆ) ಕೇಂದ್ರ ಕಚೇರಿ, 112, ಜೆ.ಸಿ ರಸ್ತೆ, ಬೆಂಗಳೂರು-560 002 www.canarabank.com

ವಿಸಿ/ಓಎಎಮ್ ಮೂಲಕ 23ನೇ ವಾರ್ಷಿಕ ಸಾಮಾನ್ಯ ಸಭೆಯ ಸೂಚನೆ

ಕೆನರಾ ಬ್ಯಾಂಕಿನ ಷೇರುದಾರರ ಇಪ್ಪತ್ತಮೂರನೇ ವಾರ್ಷಿಕ ಮಹಾಸಭೆಯು ಗುರುವಾರ, ಜೂನ್ 26, 2025 ರಂದು ಬೆಳಿಗ್ಗೆ 11:00 ಗಂಟೆಗೆ (IST) ವೀಡಿಯೊ ಕಾನ್ಫರೆನ್ಸಿಂಗ್ (VC) / ಇತರ ಆಡಿಯೋ ದೃಶ್ಯ ವಿಧಾನಗಳ (OAVM) ಮೂಲಕ ಸಾಂಸ್ಥಿಕ ವ್ಯವಹಾರಗಳ ಸಚಿವಾಲಯ (MCA) ಕಾಲಕಾಲಕ್ಕೆ ಹೊರಡಿಸಿದ ವಿವಿಧ ಸುತ್ತೋಲೆಗಳಿಗೆ ಈ ಕೆಳಕಂಡ ವಿಷಯಸೂಚೆಗನುಗುಣವಾಗಿ ನಡೆಯಲಿದೆ ಎಂದು ಈ ಮೂಲಕ ಸೂಚನೆ/ಪ್ರಕಟಣೆ ನೀಡಲಾಗಿದೆ.

- 1. ಮಾರ್ಚ್ 31, 2025 ಕ್ಕೆ ಅಂತ್ಯಗೊಂಡಂತೆ ವಾರ್ಷಿಕ ಲಾಭ ಮತ್ತು ನಷ್ಟ ಖಾತೆಯ ಬ್ಯಾಂಕ್ ನ ಲೆಕ್ಕಪರಿಶೋಧಿತ ಬ್ಯಾಲೆನ್ಸ್ ಶೀಟ್ ಅನ್ನು ಚರ್ಚಿಸಲು, ಅನುಮೋದಿಸಲು ಮತ್ತು ಅಳವಡಿಸಿಕೊಳ್ಳಲು, ನಿರ್ದೇಶಕರ ಮಂಡಳಿಯ ವರದಿಯ ಮೇಲೆ ಖಾತೆಗಳ ಮತ್ತು ಬ್ಯಾಲೆನ್ಸ್ ಶೀಟ್ ಮತ್ತು ಖಾತೆಗಳ ಕುರಿತು, ಲೆಕ್ಕಪರಿಶೋಧಕರ ವರದಿಯು ಒಳಗೊಂಡಿರುವ ಅವಧಿಗೆ ಬ್ಯಾಂಕಿನ ಕಾರ್ಯ ಮತ್ತು ಚಟುವಟಿಕೆಗಳ ಕುರಿತು ಚರ್ಚೆ.
- 2. 2024-25ನೇ ಆರ್ಥಿಕ ಸಾಲಿಗೆ ಡಿವೆಡೆಂಟ್ಗಳ ಘೋಷಣೆ
- 3. ಶ್ರೀ ಎಸ್.ಕೆ. ಮಜುಂದಾರ್ರವರನ್ನು ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರಾಗಿ ಆಯ್ಕೆ ಮಾಡುವ ಕುರಿತು.
- 4. 2025–26ನೇ ಹಣಕಾಸು ಪ್ರಾರಂಭವಾಗುವ ವರ್ಷದಿಂದ ಐದು ವರ್ಷಗಳ ಅವಧಿಗೆ ಬ್ಯಾಂಕಿನ ಕಾರ್ಯದರ್ಶಿ ಲೆಕ್ಕಪರಿಶೋಧಕರನ್ನು ನೇಮಿಸುವುದು

5. ಕು. ನಳಿನಿ ಪದ್ಮನಾಭನ್ ಇವರನ್ನು ಬ್ಯಾಂಕಿನ ಅರೆಕಾಲಿಕ ಅಧಿಕೃತೇತರ ನಿರ್ದೇಶಕಿಯಾಗಿ ಮರು ನೇಮಕ ಮಾಡುವುದು. 6. ಕೇಂದ್ರ ಸರ್ಕಾರವನ್ನು ಹೊರತುಪಡಿಸಿ ಬ್ಯಾಂಕಿನ ಷೇರುದಾರರಿಂದ ಇಬ್ಬರು ಷೇರುದಾರ ನಿರ್ದೇಶಕರನ್ನು ಆಯ್ಕೆ ಮಾಡುವುದು. ಮೇಲೆ ತಿಳಿಸಲಾದ ಸುತ್ತೋಲೆಗಳಿಗೆ ಅನುಸಾರವಾಗಿ, 2024–25 ರ ವಾರ್ಷಿಕ ವರದಿಯ ವಿದ್ಯುನ್ಮಾನ ಪ್ರತಿಗಳನ್ನು ಮತ್ತು 23 ನೇ ವಾರ್ಷಿಕ ಮಹಾಸಭೆಯ ಸೂಚನೆಯನ್ನು ಆಯಾ ಠೇವಣಿ ಭಾಗೀದಾರರು, ನೋಂದಣಿದಾರರು ಮತ್ತು ಷೇರು ವರ್ಗಾವಣೆ ಏಜೆಂಟ್ (RTA) ನಲ್ಲಿ ನೋಂದಾಯಿಸಲಾದ ಇಮೇಲ್ ಐಡಿಗಳ ಮೂಲಕ ಎಲ್ಲಾ ಷೇರುದಾರರಿಗೆ ಕಳುಹಿಸಲಾಗಿದೆ. ಸದರಿ ನೋಟೀಸಿನ ಪ್ರತಿಯು ಬ್ಯಾಂಕಿನ ವೆಬ್ಸೈಟ್ www.canarabank.com ಸ್ಟಾಕ್ ಎಕ್ಸ್ ಚೇಂಜ್ ಗಳ ವೆಬ್ಸೈಟ್ಗಳು (BSE/NSE) ಮತ್ತು ಇ–ಮತದಾನ ಏಜೆನ್ಷಿಯ ವೆಬ್ಸೈಟ್ https://evoting.kfintech.com ನಲ್ಲಿಯೂ ಲಭ್ಯವಿರುತ್ತದೆ. ಕೆನರಾ ಬ್ಯಾಂಕಿನ ಪ್ರಧಾನ ಕಚೇರಿಯನ್ನು ವಾರ್ಷಿಕ ಮಹಾಸಭೆಯ ಸ್ಥಳವೆಂದು ಪರಿಗಣಿಸಲಾಗುತ್ತದೆ.

ಅಂತಿಮ ದಿನಾಂಕಗಳು [ಕಾರ್ಯಸೂಚಿ 1, 2, 3 & 4ಗಳಿಗೆ] VC/OAVM ಮೂಲಕ ಇ–ಮತದಾನಕ್ಕೆ ಅಂತಿಮ ದಿನಾಂಕ ಗುರುವಾರ, ಜೂನ್ 19, 2025 ಆಗಿರುತ್ತದೆ ಅಂತಿಮ ದಿನಾಂಕಗಳಂದು ಭೌತಿಕ ರೂಪದಲ್ಲಿ ಅಥವಾ ಡಿಮೆಟೀರಿಯಲೈಸ್ಡ್ ರೂಪದಲ್ಲಿ ಷೇರುಗಳನ್ನು ಹೊಂದಿರುವ ಷೇರುದಾರರು ಮೇಲೆ ತಿಳಿಸಿದ ಕಾರ್ಯಸೂಚಿಯಲ್ಲಿ ವಿದ್ಯುನ್ಮಾನವಾಗಿ (ರಿಮೋಟ್ ಇ–ಮತದಾನ) ತಮ್ಮ ಮತವನ್ನು ಚಲಾಯಿಸಲು ಅರ್ಹರಾಗಿರುತ್ತಾರೆ.

ವರ್ಗೀಕೃತ ಅಂತಿಮ ದಿನಾಂಕಗಳು [ಕಾರ್ಯಸೂಚಿ ಸಂಖ್ಯೆ - 6ಕ್ಕೆ]

ಕೆನರಾ ಬ್ಯಾಂಕ್ (ಷೇರುಗಳು ಮತ್ತು ಸಭೆಗಳು) ನಿಯಮಗಳು, 2000 ರ ತಿದ್ದುಪಡಿ (ನಿಯಮಗಳು) ಮತ್ತು ಇತರ ಅನ್ವಯವಾಗುವ ನಿಯಮಗಳಿಗೆ ಅನುಸಾರವಾಗಿ, ಕೇಂದ್ರ ಸರ್ಕಾರವನ್ನು ಹೊರತುಪಡಿಸಿ ಷೇರುದಾರರು ತಮ್ಮ ನಡುವೆ ಆಯ್ಕೆ ಮಾಡುವ ಕೆನರಾ ಬ್ಯಾಂಕಿನ ಇಬ್ಬರು ಷೇರುದಾರ ನಿರ್ದೇಶಕರ ಚುನಾವಣೆಯಲ್ಲಿ ಭಾಗವಹಿಸಲು (ಅಂದರೆ ನಾಮನಿರ್ದೇಶನ, ಸ್ಪರ್ಧೆ ಮತ್ತು ಮತ ಚಲಾಯಿಸುವ) ಅರ್ಹರಾಗಿರುವ ಷೇರುದಾರರ ಪಟ್ಟಿಯನ್ನು ನಿರ್ಧರಿಸುವ ಉದ್ದೇಶಕ್ಕಾಗಿ, ಶುಕ್ರವಾರ, 23 ಮೇ, 2025 ಅನ್ನು ನಿರ್ದಿಷ್ಟಪಡಿಸಿದ/ಅಂತಿಮ ದಿನಾಂಕವಾಗಿ ನಿಗದಿಪಡಿಸಲಾಗಿದೆ ಎಂದು ಇಲ್ಲಿ ಸೂಚನೆ ನೀಡಲಾಗಿದೆ. ಬ್ಯಾಂಕಿಂಗ್ ಕಂಪನಿಗಳ (ಸ್ವಾಧೀನ ಮತ್ತು ಸ್ವಾಧೀನತೆ ವರ್ಗಾವಣೆ) ಕಾಯ್ದೆ, 1970 ರ ಸೆಕ್ಷನ್ 9 (3) (i) ರ ಪ್ರಕಾರ, ಬ್ಯಾಂಕಿನ ಷೇರುದಾರರ ಮುಂದಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ (AGM) ಜೂನ್ 26, 2025 ರ ಗುರುವಾರ ವೀಡಿಯೊ ಕಾನರೆನಿಂಗ್ (VC) / ಇತರ ಆಡಿಯೋ ದೃಶ್ವ ವಿಧಾನಗಳು (OAVM) ಮೂಲಕ ನಡೆಯಲಿದೆ. ನಿಯಮಾವಳಿಗಳ ನಿಯಮ 65 (ii) ರ ಪ್ರಕಾರ, ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕ ಬುಧವಾರ, ಜೂನ್ 11, 2025 ರಂದು ಸಂಜೆ 5 ಗಂಟೆ (ಭಾರತೀಯ ಕಾಲಮಾನ) ವರೆಗೆ ಇರುತ್ತದೆ ಎಂದು ತಿಳಿಯಪಡಿಸಿದೆ.

<u>ಡಿವಿಡೆಂಡ್ ಮೇಲೆ ಅನ್ವಯವಾಗುವ ಡಿವಿಡೆಂಡ್ ಮತ್ತು ಟಿಡಿಎಸ್ ಪಾವತಿಗೆ ದಾಖಲೆ ದಿನಾಂಕ:</u>

ಲಾಭಾಂಶಕ್ಕಾಗಿ ಷೇರುದಾರರ ಹಕ್ಕುಗಳನ್ನು ಲೆಕ್ಕಾಚಾರ ಮಾಡಲು ದಾಖಲಿಸುವ ದಿನಾಂಕ ಶುಕ್ರವಾರ, ಜೂನ್ 13, 2025. ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಲಾಭಾಂಶ ಘೋಷಣೆ ಮಾಡಿದ ದಿನಾಂಕದಿಂದ 30 ದಿನಗಳ ಒಳಗೆ ಷೇರುದಾರರಿಗೆ ಲಾಭಾಂಶವನ್ನು ಪಾವತಿಸಲಾಗುತ್ತದೆ. ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ 194 ('ದಿ ಆಕ್ಟ್') ಪ್ರಕಾರ, ಬ್ಯಾಂಕ್ ಅಸ್ತಿತ್ವದಲ್ಲಿರುವ ಮಾರ್ಗಸೂಚಿಗಳ ಪ್ರಕಾರ ತೆರಿಗೆಯನ್ನು ಕಡಿತಗೊಳಿಸುತ್ತಿದೆ ಎಂದು ನಾವು ನಿಮಗೆ ತಿಳಿಸಲು ಬಯಸುತ್ತೇವೆ. ಲಾಭಾಂಶ ಪಾವತಿಯ ಮೇಲಿನ ಟಿಡಿಎಸ್ಗೆ ಸಂಬಂಧಿಸಿದಂತೆ ಷೇರುದಾರರಿಗೆ ಈಗಾಗಲೇ ಪ್ರತ್ಯೇಕ ಇಮೇಲ್ ಸಂವಹನವನ್ನು ಕಳುಹಿಸಲಾಗಿದೆ.

ರಿಮೋಟ್ ವಿದ್ಯುನ್ಮಾನ–ವೋಟಿಂಗ್ ಪೋರ್ಟಲ್ ದಿನಾಂಕ 23 ಜೂನ್, 2025 ರಂದು ಸೋಮವಾರ ಬೆಳಿಗ್ಗೆ 09:00 ಗಂಟೆಗೆ (ಭಾರತೀಯ ಕಾಲಮಾನ) ಪ್ರಾರಂಭವಾಗುತ್ತದೆ ಮತ್ತು ದಿನಾಂಕ 25 ಜೂನ್, 2025 ಬುಧವಾರದಂದು ಸಂಜೆ 5.00 ಗಂಟೆಯವರೆಗೆ (ಭಾರತೀಯ ಕಾಲಮಾನ) ಮತದಾನಕ್ಕಾಗಿ ತೆರೆದಿರುತ್ತದೆ. ರಿಮೋಟ್ ವಿದ್ಯುನ್ನಾನ–ಮತದಾನ ಪೋರ್ಟಲ್ ಜೂನ್ 25, 2025 ರಂದು ಸಂಜೆ 05:00 ಗಂಟೆಯ ನಂತರ ಸ್ವಯಂಚಾಲಿತವಾಗಿ ನಿಷ್ಕ್ರಿಯಗೊಳ್ಳುತ್ತದೆ. ಮತ್ತು ಯಾವುದೇ ಬಳಕೆಗೆ ಲಭ್ಯವಿರುವುದಿಲ್ಲ.

<u>ವಿದ್ಯುನ್ನಾನ ಮತದಾನ</u> 23ನೇ ವಾರ್ಷಿಕ ಮಹಾಸಭೆಯಲ್ಲಿ VC/OAVM ಸೌಲಭ್ಯದ ಮೂಲಕ ಹಾಜರಿದ್ದು ಮತ್ತು ರಿಮೋಟ್ ವಿದ್ಯುನ್ನಾನ ಮತದಾನದ ಮೂಲಕ ಸಭಾ ನಡಾವಳಿ/ನಿರ್ಣಯಗಳ ಮೇಲೆ ಮತ ಚಲಾಯಿಸದ ಅರ್ಹ ಷೇರುದಾರರು 23ನೇ ವಾರ್ಷಿಕ ಮಹಾಸಭೆಯ ಅವಧಿಯಲ್ಲಿ ವಿದ್ಯುನ್ಮಾನ ಮತದಾನದ ಮೂಲಕ ಮತ ಚಲಾಯಿಸಲು ಅರ್ಹರಾಗಿರುತ್ತಾರೆ.

- ಅ) 23ನೇ ವಾರ್ಷಿಕ ಸಾಮಾನ್ಯ ಸಭೆಯ ಸೂಚನೆ ಕಳುಹಿಸಿದ ನಂತರ ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳುವ ಮತ್ತು ಅಂತಿಮ ದಿನಾಂಕದಂದು ಷೇರುಗಳನ್ನು
- ದಾಖಲಾಗಿರುವ ವ್ಯಕ್ತಿಗಳು ಮಾತ್ರ ರಿಮೋಚ್ ವಿದ್ಯುನ್ಮಾನ–ಮತದಾನ / ವಿದ್ಯುನ್ಮಾನ ಮತದಾನದ ಸೌಲಭ್ಯವನ್ನು ಪಡೆಯಲು ಮತ್ತು 23 ನೇ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ. ಈ) ಭೌತಿಕ ರೂಪದಲ್ಲಿ ಮತ್ತು ಡಿಮೆಟೀರಿಯಲೈಸ್ಡ್ ರೂಪದಲ್ಲಿ ಷೇರುಗಳನ್ನು ಹೊಂದಿರುವ ಷೇರುದಾರರಿಗೆ ರಿಮೋಟ್ ವಿದ್ಯುಸ್ಥಾನ–ಮತದಾನ ವಿಧಾನವನ್ನು ವಾರ್ಷಿಕ ಮಹಾಸಭೆಯ ಸೂಚನೆಗಳಲ್ಲಿ ಒದಗಿಸಲಾಗಿದೆ. ಮತ್ತು ವಿವರಗಳನ್ನು ಬ್ಯಾಂಕಿನ ವೆಬ್ಸ್ಬೇಟ್ www.canarabank.com ನಲ್ಲಿಯೂ
- ಲಭ್ಯವಾಗುವಂತೆ ವೃವಸ್ಥೆ ಮಾಡಲಾಗುತ್ತದೆ. ಉ) ಅವರ ಇ–ಮೇಲ್ ವಿಳಾಸವನ್ನು ನೋಂದಾಯಿಸದ ಷೇರುದಾರರು ಆಯಾ ಠೇವಣಿ ಭಾಗೀದಾರರೊಂದಿಗೆ ನೋಂದಾಯಿಸಿಕೊಳ್ಳುವಂತೆ ಕೋರಲಾಗಿದೆ ್ನ ಮತ್ತು ಭೌತಿಕ ರೂಪದಲ್ಲಿ ಷೇರುಗಳನ್ನು ಹೊಂದಿರುವ ಸದಸ್ಯರು 2024–25 ರ ವಾರ್ಷಿಕ ವರದಿ, ವಾರ್ಷಿಕ ಮಹಾಸಭೆಯು ಸೂಚನೆ, ರಿಮೋಚ್ ವಿದ್ಯುನ್ನಾನ–ಮತದಾನಕ್ಕಾಗಿ ಸೂಚನೆಗಳು, ವಿಸಿ / ಒಎವಿಎಂ ಮೂಲಕ 23 ನೇ ಮಹಾಸಭೆಯಲ್ಲಿ ಭಾಗವಹಿಸುವ ಸೂಚನೆಗಳು ಮತ್ತು ಲಾಗಿನ್ಗಾಗಿ
- ಪಾಸ್ ವರ್ಷ್ಗಗಳ ಪ್ರತಿಗಳನ್ನು ಸ್ವೀಕರಿಸಲು ಬ್ಯಾಂಕಿನ ರಿಜಿಸ್ಟ್ರಾರ್ ಮತ್ತು ಟ್ರಾನ್ಸ್ ಫರ್ ಏಜೆಂಟ್ (ಆರ್**ಟಿಎ) ಅಂದರೆ ಕೆಫಿನ್ ಟೆಕ್ನಾಲಜೀಸ್** ಲಿಮಿಟೆಡ್ನ್ಎಂದಿಗೆ einward.ris@kfintech.com ನಲ್ಲಿ ಇಮೇಲ್ ಐಡಿಯನ್ನು ನವೀಕರಿಸಲು ಕೋರಲಾಗಿದೆ. ಉ)ಇಲ್ಲಿಯವರೆಗೂ ತಮ್ಮ ಇ–ಮೇಲ್ ವಿಳಾಸವನ್ನು ನೋಂದಾಯಿಸದ ಷೇರುದಾರರು. https://ris.kfintech.com/clientservices/mobilereg/mobileemailreg.aspx ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ತಾತ್ಕಾಲಿಕವಾಗಿ
- ಋ) ಅನಿವಾರ್ಯ ಕಾರಣಗಳಿಂದ ಒಂದು ವೇಳೆ ತಮಗೆ ಸಂಬಂಧಿಸಿದ ಲಾಗಿನ್ ವಿವರಗಳನ್ನು ಮರೆತ ಷೇರುದಾರರು ತಮ್ಮ ಲಾಗಿನ್ ವಿವರಗಳನ್ನು ಮರುಪಡೆಯಲು/ಮರುಹೊಂದಿಸಲು einward.ris@kfintech.com ನಲ್ಲಿ RTA (KFin Technologies Limited) ಅನ್ನು ಸಂಪರ್ಕಿಸಬಹುದು. ಎ) ವಿದ್ಯುನ್ನಾನ-ಮತದಾನ ಅಥವಾ VC/OAVM ಮೂಲಕ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸುವುದಕ್ಕೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳು/ತಾಂತ್ರಿಕ ಸಹಾಯದ ಸಂದರ್ಭದಲ್ಲಿ ಷೇರುದಾರರ ಸದಸ್ಯರು ನಮ್ಮ RTA (KFin Technologies Limited) ವೆಬ್ಸ್ಬೌಟ್ ನಲ್ಲಿ ಅಥವಾ ಟೋಲ್ ಫ್ರೀ ಸಂಖೈ 1– 800–309–4001 ನಲ್ಲಿ ಲಭ್ಯವಿರುವ ಸದಸ್ಯರಿಗೆ ಈಂಕಿ ಗಳು ಮತ್ತು ಸದಸ್ಯರಿಗೆ ಇ–ಮತದಾನ ಬಳಕೆದಾರ ಕೈಪಿಡಿಯನ್ನು ನೋಡಿಕೊಳ್ಳಬಹುದು ಅಥವಾ ಈ ಕೆಳಗಿನ ವಿಳಾಸದಲ್ಲಿ KFin Technologies Limited ನ ಉಪ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಎಸ್ ವಿ ರಾಜು ಅವರನ್ನು ಸಂಪರ್ಕಿಸಬಹುದು: KFin Technologies Limited (ಘಟಕ: ಕೆನರಾ ಬ್ಯಾಂಕ್), ಸೆಲೆನಿಯಮ್ ಟವರ್ B, ಪ್ಲಾಟ್ ಸಂಖ್ಯೆ. 31–32 ಗಚಿಬೌಲಿ, ಫೈನಾನ್ಸಿಯಲ್ ಜಿಲ್ಲೆ,
- ನಾನಕ್ರಾಮಗುಡ, ಹೈದರಾಬಾದ್ 500 032. ನಿರ್ನಿಷ್ಟ ದಿನಾಂಕದಂದು ಅಂದರೆ 23.05.2025 ರ ಶುಕ್ರವಾರದಂದು ಶ NSDL ಮತ್ತು CDSL ನಿಂದ ಸಲ್ಲಿಸಲಾದ ಷೇರುದಾರರ ನೋಂದಣಿ/ಫಲಾನುಭವಿ ಮಾಲೀಕರ ಪಟ್ಟಿಯಲ್ಲಿ ತಮ್ಮ ಹೆಸರು ಪ್ರದರ್ಶನಗೊಳ್ಳುವ (ಕೇಂದ್ರ ಸರ್ಕಾರವನ್ನು ಹೊರತುಪಡಿಸಿ) ಷೇರುದಾರರು ಕೇಂದ್ರ ಸರ್ಕಾರವನ್ನು ಹೊರತುಪಡಿಸಿ ಷೇರುದಾರರಲ್ಲಿ ಇಬ್ಬರು ಷೇರುದಾರ ನಿರ್ದೇಶಕರ ಚುನಾವಣೆಯಲ್ಲಿ ಭಾಗವಹಿಸಲು ಅಂದರೆ ನಾಮನಿರ್ದೇಶನ ಮಾಡಲು, ಸ್ಪರ್ಧಿಸಲು ಮತ್ತು ಮತ ಚಲಾಯಿಸಲು ಅರ್ಹರಾಗಿರುತ್ತಾರೆ.
- ಸ್ಟರ್ಧಸಲು ಮತ್ತು ಮತ ಚಲಾಯಸಲು ಅರ್ಹರಾಗಿರುತ್ತಾರೆ.

 3) ಬ್ಯಾಂಕಿನ ಇಬ್ಬರು ಷೇಯದಾರ ನಿರ್ದೇಶಕರ ಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಛಿಸುವ ಕೇಂದ್ರ ಸರ್ಕಾರವನ್ನು ಹೊರತುಪಡಿಸಿ ಇತರ ಷೇರುದಾರರು ಕನಿಷ್ಠ 100 ಮಾನ್ಯ ನಾಮನಿರ್ದೇಶನ ನಮೂನೆಗಳು ಮತ್ತು ಇತರ ಅಗತ್ಯ ದಾಖಲೆಗಳು/ನಮೂನೆಗಳು, ಘೋಷಣೆ ಇತ್ಪಾದಿಗಳನ್ನು "ಕೆನರಾ ಬ್ಯಾಂಕ್ "ಇಬ್ಬರು ಷೇರುದಾರ ನಿರ್ದೇಶಕರ ಚುನಾವಣೆ ಜೂನ್ 2025" ಎಂದು ಬರೆದಿರುವ ಮೊಹರು ಮಾಡಿದ ಲಕೋಟೆಯಲ್ಲಿ ವೈಯಕ್ತಿಕವಾಗಿ ಅಥವಾ ನೋಂದಾಯಿತ ಅಂಚೆ / ಕೊರಿಯರ್ ಮೂಲಕ ಕಂಪನಿ ಕಾರ್ಯದರ್ಶಿ, ಕಾರ್ಯದರ್ಶಿ ಇಲಾಖೆ, ಕೆನರಾ ಬ್ಯಾಂಕ್ ಪ್ರಧಾನ ಕಚೇರಿ 112, ಜಿಸಿ ರಸ್ತೆ, ಬೆಂಗಳೂರು 560 002 ಇಲ್ಲಿಗೆ ಸಲ್ಲಿಸಬೇಕು. ವಾರ್ಷಿಕ ಮಹಾಸಭೆಗೆ ನಿಗರಿಪಡಿಸಿದ ದಿನಾಂಕಕ್ಕೆಂತ ಕನಿಷ್ಠ ಹದಿನಾಲ್ನು ದಿನಗಳ ಮೊದಲು ಅಂದರೆ ಜೂನ್ 11, 2025 ರಂದು ಸಂಜೆ 5.00 ಗಂಟೆ (ಭಾರತೀಯ ಕಾಲಮಾನ) ಅಥವಾ ಅದಕ್ಕಿಂತ ಮೊದಲು ಯಾವುದೇ ಕೆಲಸದ ದಿನದಂದು ಈ ಕಚೇರಿಗೆ ತಲುಪುವಂತೆ ಮಾಡಬೇಕು. ಫೋಷಣೆ ಮತ್ತು ಆಂಡರ್ಜಿಟೇರಿಗ್, ನಾಮನಿರ್ದೇಶನ ನಮೂನೆ ಮತ್ತು ಘೋಷಣೆ ನಮೂನೆಗಳು ವಾರ್ಷಿಕ ಮಹಾಸಭೆ ಸೂಚನೆಯ ಭಾಗವಾಗಿದ್ದು, ಸರಗಿ ನಾಖಲೇಗಳು ನಾಡಿನ ವೇಶ್ವಣೆ ಸಮ್ಮ ಕಾರ್ಯದ ನಿರ್ದೇಶನ ನಮೂನೆ ಮತ್ತು ಘೋಷಣೆ ನಮೂನೆಗಳು ವಾರ್ಷಿಕ ಮಹಾಸಭೆ ಸೂಚನೆಯ ಭಾಗವಾಗಿದ್ದು,
- ಸದರಿ ದಾಖಲೆಗಳು ಬ್ಯಾಂಕಿನ ವೆಬ್ಸೈಟ್ www.canarabank.com ನಲ್ಲಿ ಲಭ್ಯವಿದೆ. ಸದರಿ ದಾಖಲೆಗಳು ಬ್ಯಾಂಕಿನ ವೆಪ್ ಸೈಟ್ www.canarabank.com ನಲ್ಲಿ ಲಭ್ಯವಿದೆ.

 ಒ) ಒಮ್ಮೆ ದಸ್ತಾವೇಜುಗಳನ್ನು ಸ್ವೀಕರಿಸಿದ ನಂತರ ಬ್ಯಾಂಕ್ ನಾಮಪತ್ರಗಳ ಪರಿಶೀಲನೆಯನ್ನು ಕೈಗೊಳ್ಳುತ್ತದೆ. ಆರ್ಬಿಐ ಅಧಿಸೂಚನೆ ಮತ್ತು ಆನ್ವಯವಾಗುವ ಭಾರತ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಮಂಡಳಿಯ ನಾಮನಿರ್ದೇಶನ ಮತ್ತು ಸಂಭಾವನೆ ಸಮಿತಿ (ಎನ್ಆರ್ಸ್) ಕೇವಲ ಇಬ್ಬರು ಅಧ್ಯರ್ಥಿಗಳು ಸೂಕ್ರವಾದವರು ಎಂದು ಕಂಡುಬಂದರೆ, ಅವರು ತಕ್ಷಣವೇ ಆಯ್ಕೆಯಾಗಿದ್ದಾರೆಂದು ಪರಿಗಣಿಸಲಾಗುತ್ತದೆ ಹಾಗೂ ಜುಲೈ 27, 2025 ರಿಂದ ಜಾರಿಗೆ ಬರುವಂತೆ ಅಧಿಕಾರವನ್ನು ಪಡೆದುಕೊಳ್ಳುತ್ತಾರೆ ಮತ್ತು ಆ ಸಂದರ್ಭದಲ್ಲಿ, ಯಾವುದೇ ಕಾರಣದಿಂದಲೂ ಕಾರ್ಯಸೂಚೆ ಸಂಖ್ಯೆ 6 ಅನ್ನು ವಾರ್ಷಿಕ ಮಹಾಸಭೆಯಲ್ಲಿ ಅಳವಡಿಸಲಾಗುವುದಿಲ್ಲ ಎಂಬುದನ್ನು ತಿಳಿಯತಕ್ಕದ್ದು.

 ಓ) ನಾಮನಿರ್ದೇಶನ ಮತ್ತು ಸಂಭಾವನೆ ಸಮಿತಿ (NRC) ಎರಡಕ್ಕಿಂತ ಹೆಚ್ಚು ಅಭ್ಯರ್ಥಿಗಳನ್ನು ಫಿಟ್ & ಪ್ರಾಪರ್ ಎಂದು ನಿರ್ಧರಿಸಿದರೆ ಮಾತ್ರ ವಾರ್ಷಿಕ ಮಹಾಸಭೆಯಲ್ಲಿ ಚುನಾವಣೆಯನ್ನು ನಡೆಸಲಾಗುತ್ತದೆ. ವಾರ್ಷಿಕ ಮಹಾಸಭೆಯ ಸೂಚನೆಯಲ್ಲಿ ನಿಗದಿಪಡಿಸಿದಂತೆ ಕಾರ್ಯಸೂಚಿಗಾಗಿ ರಿಮೋಟ್ ವಿದ್ಯುನ್ಥಾನ ಮತದಾನ ಸೌಲಭ್ಯವು ಷೇರುದಾರರಿಗೆ ದಿನಾಂಕ ಜೂನ್ 23, 2025ರ ಸೋಮವಾರದಂದು ಬೆಳಗ್ಗೆ 09.00 ಗಂಟೆಯಿಂದ (ಭಾರತೀಯ ಕಾಲಮಾನ) ದಿನಾರಕ ಜೂನ್ 25, 2025ರ ಬುಧವಾರ ರಂದು ಸಂಜೆ 05.00 ಗಂಟೆಯವರೆಗೆ (ಭಾರತೀಯ ಕಾಲಮಾನ) ಲಥ್ಯವಿರುತ್ತದೆ (ಎರಡೂ ದಿನಗಳು ಒಳಗೊಂಡಂತೆ).
- ದಿನಗಳು ಒಳಗೊಂಡಂತೆ).
- ಔ) ವಾರ್ಷಿಕ ಮಹಾಸಭೆಯ ರಿಮೋಟ್ ವಿದ್ಯುನ್ಮಾನ-ಮತದಾನ ಮತ್ತು ವಿದ್ಯುನ್ಮಾನ-ಮತದಾನದ ನಂತರ ಒಟ್ಟಾರೆ ಏಕೀಕೃತ ಫಲಿತಾಂಶಗಳನ್ನು ವಾರ್ಷಿಕ ಮಹಾಸಭೆಯ ದಿನದಿಂದ ಎರಡು ಕೆಲಸದ ದಿನಗಳೊಳಗೆ ಬ್ಯಾಂಕಿನ ವೆಬ್ಸ್ಟ್ರೆಟ್, ಸ್ಟಾಕ್ ಎಕ್ಸ್ಜೇಂಜ್ಗಳ (ಬಿಎಸ್ಇ/ಎನ್ಎಸ್ಇ) ವೆಬ್ಸ್ಟ್ರೆಟ್ ಮತ್ತು ಕೆಫಿನ್ ಟೆಕ್ನಾಲಜೀಸ್ ಲಿಮಿಟೆಡ್ನ ವೆಬ್ಸ್ಟ್ರೆಟ್ನಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತದೆ. ದಿನಾಂಕ: 30.05.2025 ಸ್ಥಳ: ಬೆಂಗಳೂರು

ಕೆನರಾ ಬ್ಯಾಂಕ್ ಗಾಗಿ ಸಹಿ/- ಸಂತೋಷ್ ಕುಮಾರ್ ಬರೀಕ್, ಕಂಪನಿಯ ಕಾರ್ಯದರ್ಶಿ